

ಕ್ರ. ಸಂ.	ಶುಲ್ಕ ವಿವರಣೆ	ಸಾಧಾರಣ	ನಿವಾರ ನಿವಾಸ್ - ಸಿಎಲ್‌ಎಸ್‌ಎಸ್
1	ಅರ್ಜಿ ಸಂಸ್ಕರಣಾ ಶುಲ್ಕ	ರೂ.5,000 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)	ಏನೂ ಇಲ್ಲ
2	ವಾಸ್ತವಿಕಗಳ ಮೇಲೆ ಲೋನ್ ಆನ್‌ಬೋರ್ಡಿಂಗ್ ಶುಲ್ಕಗಳು	ಏನೂ ಇಲ್ಲ	ರೂ.11500 (ತೆರಿಗೆಗಳನ್ನೂ ಒಳಗೊಂಡು)
3	ಸಾಲ ಸಂಸ್ಕರಣಾ ಶುಲ್ಕ	2.25% ಫ್ಲಸ್ ಅನ್ವಯವಾಗುವ ತೆರಿಗೆಗಳು	ಏನೂ ಇಲ್ಲ*
4	ಎಸ್‌ಆರ್‌ಒ ಸರ್ಚ್, ಆರ್‌ಒ‌ಸಿ ಸರ್ಚ್, ಎಸ್‌ಆರ್‌ಒ‌ದಿಂದ ನಾನ್-ಎನ್‌ಕಂಬ್ರೆನ್ಸ್ ಪ್ರಮಾಣಪತ್ರ, ಆರ್‌ಒ‌ಸಿಯಲ್ಲಿ ಬಾರ್ಜ್ ಕ್ರಿಯೇಶನ್ / ಎಂಬಡಿತಿ ಶುಲ್ಕಗಳು / ಎನ್‌ಒಬಿ ಶುಲ್ಕಗಳು	ಅನ್ವಯವಾಗುವ ಶುಲ್ಕಗಳೊಂದಿಗೆ ವಾಸ್ತವಿಕ ಮೊತ್ತ	ಅನ್ವಯವಾಗುವ ಶುಲ್ಕಗಳೊಂದಿಗೆ ವಾಸ್ತವಿಕ ಮೊತ್ತ
5	ತಾಂತ್ರಿಕ ಮೌಲ್ಯಮಾಪನ / ಕಾನೂನಾತ್ಮಕ	ಏನೂ ಇಲ್ಲ, ಸಂಸ್ಕರಣಾ ಶುಲ್ಕದಲ್ಲಿ ಒಳಗೊಂಡಿರುತ್ತದೆ	ಏನೂ ಇಲ್ಲ, ಲೋನ್ ಆನ್‌ಬೋರ್ಡಿಂಗ್ ಶುಲ್ಕಗಳಲ್ಲಿ ಒಳಗೊಂಡಿರುತ್ತದೆ
6	ಬ್ಯಾಲನ್ಸ್ ವರ್ಗಾವಣೆಯಲ್ಲಿ ವಹಿವಾಟು ನಿರ್ವಹಣಾ ಶುಲ್ಕಗಳು	ರೂ.5,000 ಫ್ಲಸ್ ಅನ್ವಯವಾಗುವ ತೆರಿಗೆಗಳು	ರೂ.5,000 ಫ್ಲಸ್ ಅನ್ವಯವಾಗುವ ತೆರಿಗೆಗಳು
7	ಸಿಇಆರ್‌ಎಸ್‌ಎಐ ಶುಲ್ಕಗಳು	ರೂ.50/- ಫ್ಲಸ್ ಅನ್ವಯವಾಗುವ ತೆರಿಗೆಗಳು (5 ಲಕ್ಷ < ಸಾಲಗಳಿಗೆ) ರೂ.100/- ಫ್ಲಸ್ ಅನ್ವಯವಾಗುವ ತೆರಿಗೆಗಳು (5 ಲಕ್ಷ > ಸಾಲಗಳಿಗೆ)	ರೂ.50/- ಫ್ಲಸ್ ಅನ್ವಯವಾಗುವ ತೆರಿಗೆಗಳು (5 ಲಕ್ಷ < ಸಾಲಗಳಿಗೆ) ರೂ.100/- ಫ್ಲಸ್ ಅನ್ವಯವಾಗುವ ತೆರಿಗೆಗಳು (5 ಲಕ್ಷ > ಸಾಲಗಳಿಗೆ)
8	ಪಿಡಿಸಿ / ಇಸಿಎಸ್ ಡಿಸ್‌ಆನರ್	ರೂ.500/- ಫ್ಲಸ್ ಅನ್ವಯವಾಗುವ ತೆರಿಗೆಗಳು ,ಪ್ರತಿ ಪಿಡಿಸಿ / ಇಸಿಎಸ್ ಬೌನ್ಸಿಗೆ	ರೂ.500/- ಫ್ಲಸ್ ಅನ್ವಯವಾಗುವ ತೆರಿಗೆಗಳು ,ಪ್ರತಿ ಪಿಡಿಸಿ / ಇಸಿಎಸ್ ಬೌನ್ಸಿಗೆ
9	ತಡ ಪಾವತಿ	ಬಾಕಿ ಇರುವ ಇಎಂಐಗಳ ಮೇಲೆ ಪ್ರತಿ ತಿಂಗಳಿಗೆ 3%	ಬಾಕಿ ಇರುವ ಇಎಂಐಗಳ ಮೇಲೆ ಪ್ರತಿ ತಿಂಗಳಿಗೆ 3%
10	ಪಿಡಿಸಿ / ಇಸಿಎಸ್ ಸ್ವಾಪ್ಪಿಂಗ್	ಪ್ರತಿ ನಿರ್ದೇಶನಕ್ಕೆ ರೂ.1,000/- ಫ್ಲಸ್ ಅನ್ವಯವಾಗುವ ತೆರಿಗೆಗಳು	ಪ್ರತಿ ನಿರ್ದೇಶನಕ್ಕೆ ರೂ.1,000/- ಫ್ಲಸ್ ಅನ್ವಯವಾಗುವ ತೆರಿಗೆಗಳು
11	ನಿವಾರಾದ ಸ್ವಾಧೀನ / ಎಲ್‌ಒಡಿ / ಸಿಬಿಡಿಯಿಂದ ಸಾಲ / ಸ್ವತ್ತಿನ ದಾಖಲೆಯ ಪ್ರತಿಗಳಿಗೆ ರಿಟೈವಲ್ ಶುಲ್ಕಗಳು	ಪ್ರತಿ ನಿರ್ದೇಶನಕ್ಕೆ ರೂ.1,000/- ಫ್ಲಸ್ ಅನ್ವಯವಾಗುವ ತೆರಿಗೆಗಳು + ಕೊರಿಯರ್ ಶುಲ್ಕಗಳು	ಪ್ರತಿ ನಿರ್ದೇಶನಕ್ಕೆ ರೂ.1,000/- ಫ್ಲಸ್ ಅನ್ವಯವಾಗುವ ತೆರಿಗೆಗಳು + ಕೊರಿಯರ್ ಶುಲ್ಕಗಳು
12	ಅಕೌಂಟ್ ಸ್ಟೇಟ್‌ಮೆಂಟ್ / ಅಮಾಟೈಜೇಶನ್ ಅನುಸೂಚಿ / ಎನ್‌ಒಸಿ / ಎನ್‌ಡಿ‌ಸಿ‌ಗಾಗಿ ಶುಲ್ಕಗಳು	ರೂ.500/- ಫ್ಲಸ್ ಅನ್ವಯವಾಗುವ ತೆರಿಗೆಗಳು	ರೂ.500/- ಫ್ಲಸ್ ಅನ್ವಯವಾಗುವ ತೆರಿಗೆಗಳು
13	ವಾರ್ಷಿಕ ಅಕೌಂಟ್ ಸ್ಟೇಟ್‌ಮೆಂಟ್ ನಕಲು, ಪ್ರಾವಿಜನ್‌ಲ್ ಸರ್ವಿಫಿಕೇಟ್	ರೂ.500/- ಫ್ಲಸ್ ಅನ್ವಯವಾಗುವ ತೆರಿಗೆಗಳು	ರೂ.500/- ಫ್ಲಸ್ ಅನ್ವಯವಾಗುವ ತೆರಿಗೆಗಳು
14	ಸಾಲ ಮರು-ಅನುಸೂಚಿತಗೊಳಿಸುವಿಕೆ (ನಿವಾರಾದ ವಿವೇಚನೆಯ ಮೇರೆಗೆ)	ಸಾಲದ ಬಾಕಿಯ 0.50% ಫ್ಲಸ್ ಅನ್ವಯವಾಗುವ ತೆರಿಗೆಗಳು	ಸಾಲದ ಬಾಕಿಯ 0.50% ಫ್ಲಸ್ ಅನ್ವಯವಾಗುವ ತೆರಿಗೆಗಳು
15	ಸ್ಟಾಪ್ ಶುಲ್ಕಗಳು (ನಿವಾರಾದ ವಿವೇಚನೆಯ ಮೇರೆಗೆ ಫ್ಲೋಟಿಂಗ್‌ಗೆ ಫಿಕ್ಸ್ ಅಥವಾ ಸೆಮಿ ಫಿಕ್ಸ್ ಮತ್ತು ಪ್ರತಿ ಕ್ರಮ)	ಸಾಲದ ಬಾಕಿಯ 2% ಫ್ಲಸ್ ಅನ್ವಯವಾಗುವ ತೆರಿಗೆಗಳು	ಸಾಲದ ಬಾಕಿಯ 2% ಫ್ಲಸ್ ಅನ್ವಯವಾಗುವ ತೆರಿಗೆಗಳು
16	ಬಟವಾಡೆ ಚೆಕ್ ರದ್ದುಪಡಿಸುವಿಕೆ & ಮರು-ನೀಡಿಕೆ	ರೂ.1,000/- ಫ್ಲಸ್ ಅನ್ವಯವಾಗುವ ತೆರಿಗೆಗಳು (ರದ್ದುಪಡಿಸುವಿಕೆ ಶುಲ್ಕಗಳು) & ಪಿಇಎಂಐಗಳನ್ನು ವಿಧಿಸಲಾಗುತ್ತದೆ.	ರೂ.1,000/- ಫ್ಲಸ್ ಅನ್ವಯವಾಗುವ ತೆರಿಗೆಗಳು (ರದ್ದುಪಡಿಸುವಿಕೆ ಶುಲ್ಕಗಳು) & ಪಿಇಎಂಐಗಳನ್ನು ವಿಧಿಸಲಾಗುತ್ತದೆ.
		1. ಬಟವಾಡೆ ಮಾಡಿದ 7 ದಿನಗಳೊಳಗಾಗಿ ಕೋರಿಕೆಯನ್ನು ಸ್ವೀಕರಿಸಿದಲ್ಲಿ: ರೂ.1,000/-ಫ್ಲಸ್ ಅನ್ವಯವಾಗುವ ತೆರಿಗೆಗಳು	1. ಬಟವಾಡೆ ಮಾಡಿದ 7 ದಿನಗಳೊಳಗಾಗಿ ಕೋರಿಕೆಯನ್ನು ಸ್ವೀಕರಿಸಿದಲ್ಲಿ: ರೂ.1,000/-ಫ್ಲಸ್ ಅನ್ವಯವಾಗುವ ತೆರಿಗೆಗಳು

17	ಚೆಕ್ ಸಿದ್ಧಪಡಿಸಿದ ನಂತರ ಬಟವಾಡೆಯ ಮುಂದೂಡಿಕೆ	2. ಬಟವಾಡೆ ಮಾಡಿದ 7 ದಿನಗಳ ನಂತರ ಕೋರಿಕೆಯನ್ನು ಸ್ವೀಕರಿಸಿದಲ್ಲಿ: ರೂ.1,000/- ಫ್ಲಸ್ ಅನ್ವಯವಾಗುವ ತೆರಿಗೆಗಳು, ರದ್ದುಪಡಿಸುವಿಕೆ ಕೋರಿಕೆಯ ದಿನಾಂಕದವರೆಗೆ ಪಿಇಎಂಎ	2. ಬಟವಾಡೆ ಮಾಡಿದ 7 ದಿನಗಳ ನಂತರ ಕೋರಿಕೆಯನ್ನು ಸ್ವೀಕರಿಸಿದಲ್ಲಿ: ರೂ.1,000/- ಫ್ಲಸ್ ಅನ್ವಯವಾಗುವ ತೆರಿಗೆಗಳು, ರದ್ದುಪಡಿಸುವಿಕೆ ಕೋರಿಕೆಯ ದಿನಾಂಕದವರೆಗೆ ಪಿಇಎಂಎ
18	ಸಾಲ ರದ್ದುಪಡಿಸುವಿಕೆ ಶುಲ್ಕಗಳು	ಸಾಲದ ಮೊಬಲಗಿನ ಮೇಲೆ 2.25 % ಫ್ಲಸ್ ಅನ್ವಯವಾಗುವ ತೆರಿಗೆಗಳು + ರದ್ದುಪಡಿಸುವಿಕೆ ದಿನಾಂಕದವರೆಗೆ ಪಿಇಎಂಎ	ಸಾಲದ ಮೊಬಲಗಿನ ಮೇಲೆ 2.25 % ಫ್ಲಸ್ ಅನ್ವಯವಾಗುವ ತೆರಿಗೆಗಳು + ರದ್ದುಪಡಿಸುವಿಕೆ ದಿನಾಂಕದವರೆಗೆ ಪಿಇಎಂಎ
19	ಫೋರ್‌ಕ್ಲೋಜರ್ ಶುಲ್ಕಗಳು & ಪೂರ್ವಪಾವತಿ ಶುಲ್ಕಗಳು		
	ಅ. ಫೋಟಿಂಗ್ ಬಡ್ತಿ ದರದಲ್ಲಿ ಗೃಹ ಸಾಲಗಳ ಭಾಗಶಃ ಪಾವತಿ / ಫೋರ್‌ಕ್ಲೋಜರ್	ಏನೂ ಇಲ್ಲ	ಏನೂ ಇಲ್ಲ
	ಬ. ಬಡ್ತಿಯ ನಿಶ್ಚಿತ ದರ / ಮಿಶ್ರ ದರದಲ್ಲಿ ಗೃಹ ಸಾಲಗಳ ಭಾಗಶಃ ಪಾವತಿ / ಫೋರ್‌ಕ್ಲೋಜರ್ (ಸ್ವಂತ-ಮೂಲಕ್ಕಿಂತ ಬೇರೆಯದ್ದು)		
	ಭಾಗಶಃ-ಪಾವತಿ ಶುಲ್ಕಗಳು	ಏನೂ ಇಲ್ಲ	ಏನೂ ಇಲ್ಲ
	i. ನಿಶ್ಚಿತ ದರ ಅವಧಿಯಲ್ಲಿ ಸಾಲವನ್ನು ಫೋರ್‌ಕ್ಲೋಜರ್ ಮಾಡಿದಲ್ಲಿ	ಬಾಕಿ ಇರುವ ಅಸಲು ಹಾಗೂ ಕಳೆದ 12 ತಿಂಗಳುಗಳಲ್ಲಿ ಮಾಡಿದ ಎಲ್ಲ ಪೂರ್ವಪಾವತಿಗಳ ಮೇಲೆ 5% ಫ್ಲಸ್ ಅನ್ವಯವಾಗುವ ತೆರಿಗೆಗಳು	ಬಾಕಿ ಇರುವ ಅಸಲು ಹಾಗೂ ಕಳೆದ 12 ತಿಂಗಳುಗಳಲ್ಲಿ ಮಾಡಿದ ಎಲ್ಲ ಪೂರ್ವಪಾವತಿಗಳ ಮೇಲೆ 5% ಫ್ಲಸ್ ಅನ್ವಯವಾಗುವ ತೆರಿಗೆಗಳು
20	ನಗದು ಸಂಗ್ರಹಣಾ ಶುಲ್ಕಗಳು (ಗ್ರಾಹಕರ ಸ್ಥಳದಲ್ಲಿ)	ಪ್ರತಿ ಭೇಟಿಗೆ ರೂ.250/-	ಪ್ರತಿ ಭೇಟಿಗೆ ರೂ.250/-
21	ತಪ್ಪಿಹೋದ ಕೊನೆಯ ದಿನಾಂಕಕ್ಕಾಗಿ ಶುಲ್ಕಗಳು	ರೂ.200/- ಫ್ಲಸ್ ಅನ್ವಯವಾಗುವ ತೆರಿಗೆಗಳು	ರೂ.200/- ಫ್ಲಸ್ ಅನ್ವಯವಾಗುವ ತೆರಿಗೆಗಳು
22	ಡಾಕ್ಯುಮೆಂಟ್ ಕನ್ವೋಡಿಯನ್ ಶುಲ್ಕಗಳು (ಕ್ಲೋಜ್ ಮಾಡುವ ಸಮಯದಲ್ಲಿ ಶುಲ್ಕಗಳು)	ಪ್ರತಿ ತಿಂಗಳಿಗೆ ರೂ.500/- ಫ್ಲಸ್ ಅನ್ವಯವಾಗುವ ತೆರಿಗೆಗಳು, (ಸಾಲ ಖಾತೆಯನ್ನು ಕ್ಲೋಜ್ ಮಾಡಿದ 30 ದಿನಗಳ ನಂತರ ವಿಧಿಸಲಾಗತಕ್ಕ)	ಪ್ರತಿ ತಿಂಗಳಿಗೆ ರೂ.500/- ಫ್ಲಸ್ ಅನ್ವಯವಾಗುವ ತೆರಿಗೆಗಳು, (ಸಾಲ ಖಾತೆಯನ್ನು ಕ್ಲೋಜ್ ಮಾಡಿದ 30 ದಿನಗಳ ನಂತರ ವಿಧಿಸಲಾಗತಕ್ಕ)
23	ಪ್ರಿಪೇಮೆಂಟ್ ಸ್ಟೇಟ್‌ಮೆಂಟ್‌ಗಾಗಿ ಶುಲ್ಕಗಳು	ರೂ.250/- (ಎರಡು ನೂರಾ ಐವತ್ತು ರೂಪಾಯಿಗಳು ಮಾತ್ರ) ಫ್ಲಸ್ ಅನ್ವಯವಾಗುವ ತೆರಿಗೆಗಳು	ರೂ.250/- (ಎರಡು ನೂರಾ ಐವತ್ತು ರೂಪಾಯಿಗಳು ಮಾತ್ರ) ಫ್ಲಸ್ ಅನ್ವಯವಾಗುವ ತೆರಿಗೆಗಳು
24	ಡಿಮ್ಯಾಂಡ್ ಡ್ರಾಫ್ಟ್/ಪೇ ಆರ್ಡರ್ ನೀಡಿಕೆ ಶುಲ್ಕಗಳು	ಪ್ರತಿ ಲಕ್ಷಕ್ಕೆ ರೂ.150/- ಅಥವಾ ವಾಸ್ತವಿಕ ಬ್ಯಾಂಕ್ ಶುಲ್ಕಗಳು, ಯಾವುದು ಹೆಚ್ಚಿಗೆ ಇದೆಯೋ ಅದು ಫ್ಲಸ್ ಅನ್ವಯವಾಗುವ ತೆರಿಗೆಗಳು	ಪ್ರತಿ ಲಕ್ಷಕ್ಕೆ ರೂ.150/- ಅಥವಾ ವಾಸ್ತವಿಕ ಬ್ಯಾಂಕ್ ಶುಲ್ಕಗಳು, ಯಾವುದು ಹೆಚ್ಚಿಗೆ ಇದೆಯೋ ಅದು ಫ್ಲಸ್ ಅನ್ವಯವಾಗುವ ತೆರಿಗೆಗಳು
25	ಸಾಲವನ್ನು ಕ್ಲೋಜ್ ಮಾಡಿದಾಗ ದಾಖಲೆ ಹಿಂಪಡೆದುಕೊಳ್ಳುವ ಶುಲ್ಕಗಳು	ರೂ.1,000/- ಫ್ಲಸ್ ಅನ್ವಯವಾಗುವ ತೆರಿಗೆಗಳು	ರೂ.1,000/- ಫ್ಲಸ್ ಅನ್ವಯವಾಗುವ ತೆರಿಗೆಗಳು
26	ಪ್ರಿಪೇಮೆಂಟ್ ಸ್ಟೇಟ್‌ಮೆಂಟ್	ರೂ.500/- ಫ್ಲಸ್ ಅನ್ವಯವಾಗುವ ತೆರಿಗೆಗಳು	ರೂ.500/- ಫ್ಲಸ್ ಅನ್ವಯವಾಗುವ ತೆರಿಗೆಗಳು
27	ಸಿಟಿಎಸ್ ಅಲ್ಲದ ಚೆಕ್	ಪ್ರತಿ ಚೆಕ್‌ಗೆ ರೂ.250/- ಫ್ಲಸ್ ಅನ್ವಯವಾಗುವ ತೆರಿಗೆಗಳು	ಪ್ರತಿ ಚೆಕ್‌ಗೆ ರೂ.250/- ಫ್ಲಸ್ ಅನ್ವಯವಾಗುವ ತೆರಿಗೆಗಳು
28	ಎಂಜಿಡಿಟಿ/ಎನ್‌ಒಎ ರದ್ದುಪಡಿಸುವಿಕೆ ಶುಲ್ಕಗಳು	ರೂ.1000/- ಫ್ಲಸ್ ಅನ್ವಯವಾಗುವ ತೆರಿಗೆಗಳು	ರೂ.1000/- ಫ್ಲಸ್ ಅನ್ವಯವಾಗುವ ತೆರಿಗೆಗಳು
29	ಪ್ರಾಪರ್ಟಿ ಸ್ವಾಪ್ಪಿಂಗ್ ಶುಲ್ಕಗಳು	ರೂ.3000/- ಫ್ಲಸ್ ಅನ್ವಯವಾಗುವ ತೆರಿಗೆಗಳು	ರೂ.3000/- ಫ್ಲಸ್ ಅನ್ವಯವಾಗುವ ತೆರಿಗೆಗಳು
30	ಸಾಲದ ಷರತ್ತುಗಳಲ್ಲಿ ಬದಲಾವಣೆ (ಸಾಲ ಕಡಿಮೆಗೊಳಿಸುವ ಪ್ರಕರಣಗಳನ್ನು ಹೊರತುಪಡಿಸಿ)	ರೂ.1000/- ಫ್ಲಸ್ ಅನ್ವಯವಾಗುವ ತೆರಿಗೆಗಳು	ರೂ.1000/- ಫ್ಲಸ್ ಅನ್ವಯವಾಗುವ ತೆರಿಗೆಗಳು
ಈ ಮೇಲೆ ನಮೂದಿಸಿದ ಶುಲ್ಕಗಳು ಎಲ್ಲ ಗ್ರಾಹಕರಿಗೂ ಪ್ರಮಾಣಿತ ದರಗಳಾಗಿರುತ್ತವೆ ಮತ್ತು ಕಾಲಕಾಲಕ್ಕೆ ಬದಲಾವಣೆಗೆ ಒಳಪಟ್ಟಿರುತ್ತವೆ. ವಾಸ್ತವಿಕ ಶುಲ್ಕಗಳು, ಮಂಜೂರಾತಿ / ಬಟವಾಡೆಯ ಸಮಯದಲ್ಲಿ ಏರಿಳಿತಗೊಳ್ಳಬಹುದು, ಅದನ್ನು ಗ್ರಾಹಕರಿಗೆ ಸಂಪರ್ಕ ಮಾಡಲಾಗುತ್ತದೆ.			

ಯಾವುದೇ ಶಾಸನಬದ್ಧ / ನಿಯಂತ್ರಣಾತ್ಮಕ ಸಂಸ್ಥೆಗಳಿಂದ ಕಾಲಕಾಲಕ್ಕೆ ಶಿಫಾರಸು ಮಾಡಲ್ಪಡುವ ಎಲ್ಲ ಶುಲ್ಕಗಳು, ಬಡ್ತಿ, ತೆರಿಗೆಗಳು, ಫೀ, ಸೇವಾ ತೆರಿಗೆ, ಕರಗಳು ಮುಂತಾದವುಗಳನ್ನು ಸಾಲಗಾರರು ಭರಿಸತಕ್ಕದ್ದು.			
ಸೂಚನೆ: ಈ ಮೇಲಿನ ಶುಲ್ಕ ಪುಟಕ್ಕೆ ಮಾಡುವ ಬದಲಾವಣೆಗಳನ್ನು ನಿವಾರಾ ಹೋಮ್ ಫೈನಾನ್ಸ್ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾಗುತ್ತದೆ ಹಾಗೂ ನಮ್ಮ ಶಾಖಾ ಸೂಚನಾ ಫಲಕಗಳ ಮೇಲೆಯೂ ಸಹ ಪ್ರದರ್ಶಿಸಲಾಗುತ್ತದೆ. ಅದೇ ರೀತಿಯಾಗಿ ನಮ್ಮ ಪರಿವರ್ತನಾ ಯೋಜನೆಗಳಲ್ಲಿ ಯಾವುದಾದರೂ ಬದಲಾವಣೆಗಳನ್ನು ಮಾಡಿದಲ್ಲಿ, ಅವುಗಳು ನಿವಾರಾ ಹೋಮ್ ಫೈನಾನ್ಸ್ ಶಾಖೆಗಳಲ್ಲಿ ಲಭ್ಯವಿರುತ್ತವೆ.			
ಈ ಮೇಲಿನ ಷರತ್ತುಗಳು ಮತ್ತು ನಿಬಂಧನೆಗಳನ್ನು ನನಗೆ / ನಮಗೆ ತಿಳಿದಿರುವ ಭಾಷೆಯಲ್ಲಿ ನಾನು / ನಾವು ಓದಿ ತಿಳಿದುಕೊಂಡಿದ್ದೇನೆ / ತಿಳಿದುಕೊಂಡಿದ್ದೇವೆ ಹಾಗೂ ಅವುಗಳನ್ನು ನಾನು / ನಾವು ಅಂಗೀಕರಿಸುತ್ತೇನೆ / ಅಂಗೀಕರಿಸುತ್ತೇವೆ.			
	ಅರ್ಜಿದಾರರು	ಸಹ ಅರ್ಜಿದಾರರು	